BIG-TICKET INFRA PUSH

First highway project under Bharatmala by end of 2018

New Delhi, 25 October

he first project under Bharatmala is expected to be awarded by the end of next year as the land acquisition process and detailed project reports for the mega infrastructure scheme are underway, Road Transport and Highways Minister Nitin Gadkari said on Wednesday. Gadkari said the government was hopeful that the scheme would elicit a great response from the private

All the projects under Bharatmala would be technically, financially and economically appraised by an empowered project appraisal and technical scrutiny committee under the National Highway Authority of India (NHAI) and the Ministry of Road Transport and Highways, he said. Guidelines for the scrutiny of projects have already been laid down

He said a "grand challenge" mechanism would be adopted to encourage state government participation for implementing the programme, and the projects supported by states would be taken up on priority.

The minister said the programme was designed to bridge the gaps in the existing highways infrastructure so as to make the movement of man and material more efficient. Special attention, he said, had been paid to fulfil the connectivity needs of backward and tribal areas, areas of economic activity, places of religious and tourist interest, border areas, coastal areas, and trade routes with neighbouring

He said once the scheme was implemented, 70-80 per cent freight would move along the national highways as against the current 40 per cent.

The Union Cabinet on Tuesday cleared the ₹7-lakh-crore Bharatmala programme to construct 20,000 km of highways connecting western and eastern parts of the country. In the first phase, which will be undertaken for over three to five years, it would cost ₹5.5 lakh crore. The average cost of constructing one km of road is ₹13 crore.

Around 24,800 km of roads are being considered in the Phase-I. In addition, the programme would include 10,000 $\,$ km of balance road works under NHDP, taking the total to 34,800 km at an estimated cost of ₹5,35,000 crore.

The programme has identified around 26,200 km of economic corridors that have heavy freight traffic, of which 9,000 km is being taken up for development in Phase-I at an estimated cost of ₹1,20,000 crore.

The gross budgetary support for Bharatmala and the existing schemes from 2017-18 to 2021-22 would be restricted to ₹2,37,024 crore from Central Road Fund (CRF), ₹59,973 crore as budgetary support, ₹34,000 crore from expected monetisation through ToT route, and ₹46,048 crore collected as Toll-Permanent Bridge Fee Fund by the NHAI. The roads that would be built under Bharatmala would include state highways, national highways, and some state roads. Bharatmala is the second-largest highways project after the National Highway Development Programme (NHDP) that saw the development of about 50,000 km.

The programme that was mooted in April 2015 aims to connect Gujarat and Rajasthan, then move to Punjab and cover Jammu and Kashmir, Himachal Pradesh, Uttarakhand followed by Uttar Pradesh and Bihar and further to Sikkim, Assam, Arunachal Pradesh, and right up to the Indo-Myanmar border in Manipur and Mizoram.

The aim is to improve the speed of traffic flow on key corridors by providing uniform four-lane roads between two identified points. These corridors will permit faster movement of cargo vehicles. According to government estimates, the construction of 10,000 km of highways annually has the potential of generating four crore man-days of work.

Bharatmala was proposed on the lines of Sagarmala in ich a string of ports will be built in the India protect maritime interests. The government plans to improve road connectivity not just to coastal and border areas but also backward areas.

Fund infusion, monetisation <u>key to success</u>

Key stories on this site are available to premium subscribers only. To unlock and read the full story, kindly subscribe.



Registered and Corporate Office: J.P. Software Park, Plot No. 25, Sv. No. 13, 14, 17 and 18.

Konnapana Agrahara Village, Begur Hobli, Bengaluru 560 100, Karnataka, India Corporate Identity Number: U72900KA2000PLC026980 Tel: +91 80 4179 4600; Fax: +91 80 2852 0201

ENABLING DATA AND BROADBAND NETWORKS

DESIGNED AND MADE IN INDIA FOR THE WORLD

Net Revenues**: 20.9% YoY T EBITDA: 48.5% YoY T PAT: 68% YoY 1




**The reported revenue for O2 18 are net of GST, however revenues of all earlier period are

R&D Driven Leadership

337 Patents Filed

inclusive of excise duty and are not comparable. The Revenues (Net) are net of taxes (excise duty/GST) and pass through component sale to our contract manufacturers.



(Rs. in lakhs)

Particulars	Quarter ended September 30, 2017	Six months ended September 30, 2017	Quarter ended September 30, 2016	
Total Income from operations	22,256	44,484	22,057	
Profit before tax	3,464	6,021	1,133	
Profit after tax	2,747	4,767	1,133	

- The above is an extract of the detailed format of Quarterly Financial Results filed with the Stock Exchanges under Regulation 33 of the Securities and Exchange Board of India (Listing Obligations and Disclosures Requirements) Regulations. 2015. The full format of the Quarterly Results are available on the website of the Stock Exchange(s) and the Company (www.tejasnetworks.com)
- During the period ended September 30, 2017, the Income Tax Department initiated proceedings under Section 132 of the Income tax Act, 1961 and had issued restraint order on certain bank accounts and deposits of the Company. The Company and its officials fully co-operated with the Income Tax Department. As on date, the restraint order has been withdrawn and there is no demand raised. The Company is of the view that the outcome of the proceedings will not have any material impact on the consolidated results.
- Pursuant to the exemption available vide SEBI circular dated July 05, 2016, the line item "Reserves (excluding Revaluation Reserve) as shown in the Audited Balance Sheet of the previous year" has not been disclosed
- The Board in its meeting dated October 25, 2017 approved grant of 26,790 Restricted Stock Units (RSU) to new employees based on the recommendation of Nomination and Remuneration Committ

For and on behalf of the Board of Directors

Sd/-Sanjay Nayak Managing Director & CEO (DIN: 01049871)

Place: Bengaluru Date: October 25, 2017





Ministry of Petroleum & Natural Gas **Government of India**

EMPOWERING INDIA, ENSURING NATION'S ENERGY SECURITY

Government of India is pleased to announce the Road Show to showcase Open Acreage Licensing Programme under **Hydrocarbon Exploration & Licensing Policy (HELP-1)**

INTERACTION MEET

Presided by

DHARMENDRA PRADHAN

Minister, Petroleum & Natural Gas, Skill Development & Entrepreneurship, Government of India

In the presence of

K.D. TRIPATHI

Secretary, Petroleum & Natural Gas

Date: 26th October 2017 | **Time:** 10:30 AM **Venue:** Hotel Taj Palace, Colaba, Mumbai



HIGHLIGHTS

- Open Acreage Licensing
- Uniform Licence for exploration of all forms of hydrocarbons
- State-of-the-art central E&P data repository (National Data Repository)
- Reconnaissance Contract and Petroleum Operations Contract
- Reduced Regulatory Burden through Revenue Sharing Model
- Marketing and Pricing freedom for Crude Oil and Natural Gas











ಕೇಂದ್ರ ಪ್ರಾರಂಭಕ್ಕೆ ಅರ್ಜಿ ಅಹಾನ

ಬೆಂಗಳೂರು: ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ 06 ರಿಂದ 18 ವರ್ಷದ ವಯೋಮಾನ ದೊಳಗಿನ ಸೆರಬ್ರಲ್ ಪಾಲ್ಸಿ, ಆಟಿಸಂ, ಬುದ್ಧಿಮಾಂದ್ಯತೆ ಹಾಗೂ ತೀವ್ರ ವೈಕಲ್ಯ ಹೊಂದಿರುವ ಮಕ್ಕಳಿಗಾಗಿ ಇರುವ 4 ಕಂದಾಯ ವಿಭಾಗಗಳಲ್ಲಿ ಕ್ರಮವಾಗಿ

ವಿಭಾಗದ ಒಂದರಂತೆ ಒಟ್ಟು 4 ಹಗಲು ಯೋಗಕ್ಷೇಮ ಕೇಂದ್ರ ಒಟ್ಟು 4 ಹಾಗು-ಪ್ರಾರಂಭಿಸುತ್ತಿದ್ದು ಈ ಕ್ಷಣ್ರಹ್ನು ಅನುಭವವುಳ್ಳ ಸ್ವಯಂ ಸೇವಾ ಸಂಸ್ಥೆಗಳಿಂದ ಆರ್ಜಿಗಳನ್ನು ಆಹ್ವಾನಿಸಲಾಗಿದೆ. ಪ್ರಸ್ತಾ ಆರ್ಜಿಗಳನ್ನು ಆಹ್ವಾನಿಸಲಾಗಿದೆ. ಪ್ರಸ್ತಾ ವಗಳನ್ನು ಎಲ್ಲ ಆಗತ್ಯ ದಾಖಲೆಗಳ ಜತೆಗೆ ಇಲಾಖೆಯ ಪ್ರಧಾನ ಕಚೇರಿಗೆ ಸಲ್ಲಿಸಿ ಬೇಕು. ಅರ್ಜಿ ನಮೂನೆಯನ್ನು ಇಲಾಖೆಯ ವೆಬ್ ಸೆ.ಟಿನಿಂದ ಪಡೆಯಬಹುದು. ನ.10 ಕಡೆಯ ದಿನ.ಇಲಾಖೆಯ ವೆಬ್ಸೈಟ್ ವಿಳಾಸ www. welfareofdisabled.kar.nic.in / www. dwdsckarnic in ಇಲಾಖೆ ಯ ವಿಲಾಸ ನಿರ್ದೇಶಕರ ಕಟೇರಿ. ವಿಕಲ ಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಪೋಡಿಯಂ ಬ್ಲಾಕ್, ವಿ.ವಿ.ಗೋಪುರ, ಅಂಬೇಡ್ಕರ್ ವೀಧಿ ಬೆಂಗಳೂರು, 080-22866066.

ಎ.ಎಸ್. ಪಾಟೀಲ್ ಜೆಡಿಎಸ್ಗೆ: ಎಚಿಕೆ

ಬೆಂಗಳೂರು: ಶಾಸಕ ಎ.ಎಸ್ ಪಾಟೀಲ್ ನಡಹಳ್ಳಿ ಉತ್ತರ ಕರ್ನಾಟಕ ಭಾಗದಲ್ಲಿ ಜೆಡಿಎಸ್ ಸಂಘಟನೆಯಲ್ಲಿ ಮಾಜಿ ಸಚಿವ ಹೊರಟ್ಟಿ ಿ ಅವರೊಂದಿಗೆ ಬಸವರಾಜ ದುಡಿಯಲಿದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ

ನಿ ವಿಶ್ವವಾಣಿ ಸುದ್ದಿಮನೆ ಬೆಂಗಳೂರು

ರಾಜ್ಯದಲ್ಲಿ ಇಂದಿಗೂ ಅನಿಷ್ಟ ದೇವದಾಸಿ ಪದ್ಧತಿ ಆಚರಣೆಯಲ್ಲಿದೆ. ದೇವದಾಸಿ ನಿಷೇಧ ಕಾಯಿದೆ -1982 ನೆಪಮಾತ್ರಕ್ಕೆ ಇದೆ ವಿನಾ ಅನುಷ್ಠಾನಗೊಳಿಸುವಲ್ಲಿ ಸರಕಾರ ಸಂಪೂರ್ಣವಾಗಿ ವಿಫಲವಾಗಿದೆ ದೇವದಾಸಿ ಸಂಪನ್ನೂಲ ಕೇಂದ್ರದ ಸಲಹೆಗಾರ ಪ್ರೊ.ವೈ.ಜಿ. ರಾಜೇಂದ, ತಿಳಿಸಿದರು.

ತಳ ಸಮುದಾಯಗಳ ಅಧ್ಯಯನ ಕೇಂದ್ರ ಹಾಗೂ ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದ ಸಹಯೋಗದಲ್ಲಿ ನಡೆದ 'ದೇವದಾಸಿ ತಾಯಂದಿರ ಮತ್ತು ಮಕ್ಕಳ ಮಕ್ಕಳ ಸಹಭಾಗಿತ್ವದಲ್ಲಿ ಅಧ್ಯ ಯನ ಮತ್ತು ಸಮಗ್ರ ಪುನರ್ವಸತಿ ನೀತಿ ವಿಷಯ ಕುರಿತು ವಿಚಾರಗೋಷ್ಠಿಯಲ್ಲಿ ಮಾತನಾಡಿದರು.

ದೇವದಾಸಿ ಪದ್ಧತಿ ತಡೆಗಟ್ಟಲು ಸರಕಾರ ಕಾಯಿದೆ ಕಟ್ಟಳೆ ಜಾರಿ ಮಾಡಿದ್ದರೂ ತೆರೆಮರೆಯಲ್ಲಿ ಇನ್ನೂ ಜೀವಂತವಾಗಿದೆ. ಕಾರಣ ಸರಕಾರದ ನಿರಾಸಕ್ತಿ. ಅಲ್ಲದೇ ಕಾಯಿದೆ

ಜಾರಿಗೆ ತರುವ ಅಧಿಕಾರಿಗಳಿಗೆ ಇದರ ಬಗ್ಗೆ ಅರಿವಿನ 🔼 ಮತ್ತು ಇಚ್ಛಾಸಕ್ತಿ ಕೊರತೆ ಇದೆ. ದೇವದಾಸಿ ಹಾಗೂ ಮುತ್ತು ಕಟ್ಟುವ ಸಂಪ್ರದಾಯ ಪ್ರೇರೇಪಣೆ ನಿಂತಿಲ್ಲ. ಅಂತಹವರಿಗೆ ಶಿಕ್ತೆಯಾಗುತ್ತಿಲ್ಲ. ದೇವದಾಸಿ ಪದತಿ ನಿರ್ಮೂಲನೆಗೆ ನಗರ ಸಭೆ. ಗ್ರಾಮ ಲೆಕ್ಕಾಧಿಕಾರಿ, ಅಂಗನವಾಡಿ ಕಾರ್ಯಕರ್ತೆ ಮತ್ತು ಮುಖ್ಯೋಪಾಧ್ಯಾಯರ ಪಾತ್ರ ಮತ್ತು ಜವಾಬ್ದಾರಿ ಕುರಿತು ಕಾಯೆಯಲಿ ಪ್ರಸ್ತಾಪವಿಲ ಎಂದರು.

ದೇವದಾಸಿ ಪದ್ಧತಿ ಆಚರಣೆ ನಿಷೇಧ, ರಕ್ಷಣೆ ಮತ್ತು ಪರಿಹಾರ ನೀಡುವ ಕುರಿತು 1989ರ ಎಸ್ಸ್/ಎಸ್ಟ್ ದೌರ್ಜನ್ನ ತಡೆ ಕಾಯಿದೆ ಕಲಂಗಳ ಉಲ್ಲೇಖದಲ್ಲಿ ಅನುಷ್ಠಾನವಾಗುತ್ತಿಲ್ಲ. 2012ರ ಫೋಕ್ಸೂ ಕಾಯಿದೆ ಅಡಿ ಇರುವ ಕಲಂಗಳು ಮುತ್ತು ಕಟ್ಟಿಸಿ ದೇವದಾಸಿ ಮಾಡಿದ ಪ್ರಕರಣ ತಡೆಯಲು ಸಾಧ್ಯವಾಗುತ್ತಿಲ್ಲ. ಇಂತಹ ಪ್ರಕರಣಗಳ ತನಿಖೆಗೆ ಪ್ರತ್ಯೇಕ

ಕಾಯಿದೆ ರೂಪಿಸಲು ಸಲಹೆ

ದೇವದಾಸಿ ಪದ್ಧತಿ ನಿರ್ಮೂಲನೆಗೊಳಿಸಿ

ದೇವದಾಸಿ ಪದತಿ ದಾವಣಗೆರೆ, ಧಾರವಾಡ, ಚಿತ್ರದುರ್ಗ, ಬೆಳಗಾವಿ, ಬಾಗಲಕೋಟಿ, ಕೊಪ್ಪಳ, ರಾಯಚೂರು, ಬೀದರ್, ಕೊಪಳ, ಕಲಬುರಗಿ, ಬಳಾರಿ, ಹಾವೇರಿ ಈ ಜಿಲ್ಲೆಗಳಲ್ಲಿ ದೇವದಾಸಿ ಪದ್ಧತಿ ಆಚರಣೆಯಲ್ಲಿದೆ. ಹಾಗಾಗಿ ಸ್ಥಳೀಯ ಸಂಪ್ರದಾಯವಾದಿಗಳ ಹಾಗೂ ಪುರೋಹಿತಶಾಹಿ ವರ್ಗದ ಕಪಿಮುಷ್ಠಿಯಿಂದ ವಿಮೋಚನೆಗೊಳಿಸಲು ಹೊಸ ಕಾಯಿದೆ ರೂಪಿಸಬೇಕು ಎಂದು ರಾಷ್ಟ್ರೀಯ ಕಾನೂನು ಶಾಲೆಯ ಪ್ರಾಧ್ಯಾಪಕ ಪ್ರೊ.ಬಾಬು ಮ್ಯಾಥ್ಯು

ತನಿಖಾದಿಕಾರಿಗಳ ತಂಡ ರಚಿಸುವಂತೆ ದೇವದಾಸಿ ಕಾಯಿದೆಯಲ್ಲಿ ಉಲ್ಲೇಖವಾಗಿಲ್ಲ ಹೇಳಿದರು.ರಾಷೀಯ ಕಾನೂನು ಶಾಲೆಯ ಪ್ರಾಧ್ಯಾಪಕ ಪ್ರೈ.ಬಾಬು ಮ್ಯಾಥ್ಯು ಮಾತನಾಡಿ, ದೇವದಾಸಿ ಪದ್ಧತಿ ನಿರ್ಮೂಲನೆ ಮತ್ತು ಪುನರ್ವಸತಿಗಾಗಿ ರಚಿಸಬೇಕಾದ ಸಮಿತಿಯಲ್ಲಿ ಸಮುದಾಯ

ಸಂಘಟನೆಗಳ ಹಾಗೂ ಸ್ವಯಂ ಸೇವಾ ಸಂಘಗಳ ಸಹಭಾಗಿತ್ತ ಇರಬೇಕು. ದೇವದಾಸಿ ಕುಟುಂಬಗಳ ಪನರ್ವಸತಿಗಾಗಿ ಜಿಲಾ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ವಿವಿಧ ಅಭಿವೃದ್ಧಿ ಇಲಾಖೆಗಳ ಅಧಿಕಾರಿಗಳನ್ನು ಒಳಗೊಂಡ ಸಂಪನ್ನೂಲ ಕ್ರೋಡೀಕರಣ ಸಮಿತಿ ರಚಿಸಬೇಕು. ದೇವದಾಸಿ ಪದತಿ ಸಂಪೂರ್ಣ ನಿರ್ಮೂಲನೆಗೆ ಕಾನೂನು ಜಾರಿ ಸಮಿತಿ ರಚನೆ ಮಾಡಬೇಕು

سهم ناصائي فالرك ಮಾರಣಾಂತಿಕ ಹಲೆ

ತೆರಳಿದ್ದ ಜಿಲ್ಲಾ ಪಂಚಾಯಿತಿ ಸದಸ್ಯನ ಮೇಲೆ ದುಷ್ಕರ್ಮಿಗಳು ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ಆವಲಹಳ್ಳಿ ಪೊಲೀಸ್ ಶಾಣೆಯ ಕಿತಗನೂರು ಸಮೀಪದಲ್ಲಿ ನಡೆದಿದೆ.



ಆವಲಹಳ್ಳಿ ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ವಿ.ಜಯರಾಮ್ ಹಲ್ಲೆಗೊಳಗಾದವರು. ಹ'ಲಿ'ಯಿಎಂದ' ಜಯರಾಮ್ ಅವರ

ತಲೆಗೆ ಗಂಭೀರ ಗಾಯವಾಗಿದ್ದು, ಕೂಡಲೇ ಅವರನ್ನು ರಾಮಮೂರ್ತಿನಗರದ ಖಾಸಗಿ ಅಸ್ಪತ್ರೆಗೆ ದಾಖಲಿಸಲಾಗಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ನಗರದ ಮಣಿಪಾಲ್ ಆಸ್ಪತ್ರೆಗೆ

ಎಂಬುವರು ಕಿತಗನೂರು ಗ್ರಾಮಸರಿಂದ ಜಮೀನು ಖರೀದಿಸಿ ಸಮರ್ಪಕವಾಗಿ ರೈತರಿಗೆ ಹಣ ನೀಡದೆ ವಂಚಿಸಿದ್ದರು. ಗ್ರಾಮಸ್ಥರಿಂದ ಖರೀದಿಸಿದ್ದ ಜಮೀನಿಗೆ ಕಾಂಪೌಂಡ್ ಅಳವಡಿಸಲು ಭೂಮಿ ಪೂಜೆ ನೆರವೇರಿಸುವ ಸಲುವಾಗಿ ಕಿತಗನೂರಿಗೆ ಆಗಮಿಸುವ ಮಾಹಿತಿ ತಿಳಿದ ಗ್ರಾಮಸ್ಥರು ಜಿಲ್ಲಾ ಪಂಚಾಯಿತಿ ಸದಸ್ಯ ಜಯರಾಮ್ರ್ಯ ಸಂಧಾನ ಮಾತುಕತೆಗೆಂದು ಕರೆದುಕೊಂಡು ಹೋಗಿದ್ದರು

ಈ ವೇಳೆ ರೈತರ ಮತ್ತು ಶೇಖರ್ ನಡುವೆ ಚಕಮಕಿ ನೂಕಾಟವಾಗಿದೆ. ಈ ವೇಳೆ ಶೇಖರ್ ಜತೆಯಲ್ಲಿ ಬಂದಿದ್ದ ಮಾರುತಿ ಎಂಬಾತ ತನ್ನ ಸಹೋದರನಿಗೆ ನಡೆದ ಘಟನೆಯನ್ನು ಕರೆ ಮಾಡಿ ತಿಳಿಸಿದ್ದಾನೆ.

ಪಿಸ್ತೂಲ್ ತೋರಿಸಿ ಆರೋಪಿ ಪರಾರಿ

ಮಾರಕಾಸ್ತ್ರ ಹಾಗೂ ಸಹಚರರೊಂದಿಗೆ ಸ್ಥಳಕ್ಕೆ ಬಂದ ಮಂಜು ಏಕಾಎಕಿ ಕಬ್ಬಣದ ಸಲಾಕೆಯಿಂದ ಜಿ.ಪಂ ಸದಸ್ಯ ಜಯರಾಮ್ ಮೇಲಿ ಹಲ್ಲೆ ಮೂಡಿ ಕಾರು ಹತ್ತಿ ಪರಾಠಿಯಾಗಲು ಮುಂದಾಗಿದ್ದಾನೆ. ಆಗ ಗ್ರಾ ಮಸ್ಥರು ಅವನ ಕಡೆಗೆ ಕಲ್ಲುಗಳನ್ನು ತೂರಿ ಮುತ್ತಿಗೆ ಹಾಕಲು ಮುಂದಾಗದ್ದಾನ. ಆಗಿ ಗ್ರಾಮಸ್ಥರು ಅವನ ಕರ್ಮಾರನ್ನು ಅಲ್ಲಿಯೇ ಬಿಟ್ಟು ಮುಂದಾದಾಗ ತನ್ನಲ್ಲಿದ್ದ ಜಸ್ತೂಲ್ ನಿಂದ ಬೆದರಿಸಿ ಕಾರನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾನೆ. ಶೇಖರ್ ವಿರುದ್ಧ ಈ ಹಿಂದೆಯೇ ಹಲವು ಅಪರಾಧ ಕೃತ್ಯ ಗಳಲ್ಲಿ ಭಾಗಿಯಾಗಿದ್ದ ಎಂಬ ಆರೋಪಗಳಿವೆ. ಚೀಟಿ ವ್ಯವಹಾರ ನಡೆಸಿ ಜನರಿಗೆ ವಂ ಮರೆಸಿಕೊಂಡಿದ್ದ ಎನ್ನಲಾಗಿದೆ. ಗಂಭೀರ ಗಾಯಗಳಾಗಿದ್ದ ಜಯರಾಮ್ನನ್ನು ಕೂಡಲೆ ಗ್ರಾಮಸ್ಥರು ಆಸ್ಪತ್ರೆ ಗೆ ದಾಖಲಿಸಿದ್ದಾರೆ.

ಮಂದಿ ಬಂಧನ

ಬೆಂಗಳೂರು: ಹಣವನ್ನು ಪಣವಾಗಿ ಕಟಕೊಂಡು ಅಂದರ್ ಭಾಹರ್ ಜೂಜಾಟವಾಡುತ್ತಿದ್ದ 8 ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂದಿಸಿದಾರೆ. ಕುಮಾರ, ಮಂಜೇಗೌಡ, ಶ್ರೀನಿವಾಸ್, ಅರುಣ್, ರಾಜು, ಸತ್ಯವೇಲು, ದನಂಜಯ ಹಾಗೂ ಚೆಂದು. ಬಂದಿತ ಆರೋಪಿಗಳಿಂದ ಪೊಲೀಸರು 82 ಸಾವಿರ ರು. ವಶಪಡಿಸಿಕೊಂಡಿದ್ದಾರೆ. ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

IN THE COURT OF THE 1ST ADDITIONAL CIVIL JUDGE (JR. DVN) AND JMFC AT MAGADI C.Mis. No. 261/2017

Petitioner: Sri Rangaswamaiah, S/o Lat Kempaguddiah, aged acbut 45 years, residing a Homagingowdanapalya, Hamlet of Angajanahalli Tippasandra Hobli, Magadi Taluk, Ramanagar.

SUMMONS / NOTICE TO RESPONDENTS IEREAS the petitioner above named has filed we petition against the Respondents for obtain

ND WHEREAS the above case is fit and 10-2017 before the 1st Au udge(Jr.Dn) and J.M.F.C. at Magadi. ummoned who are interested in open in the court of the court o

of the Court, Sheristedar, Civil Judge & urt Magadi

PETITIONER ADVOCATE: Sri Muniswamy Naik, Advocate, Magadi Town.

ಪುರುಷರಿಗೂ ಸಮಾನ ಕಾನೂನು ರೊಪಿಸಲು ಸರಕಾರಕ್ಕೆ ಒತ್ತಾಯ

ನಿ ವಿಶ್ವವಾಣಿ ಸುದ್ದಿಮನೆ ಬೆಂಗಳೂರು

ಸಂವಿಧಾನದಲ್ಲಿ ಯಾವುದೇ ಲಿಂಗತಾರಮ್ಯ ಮಾಡದೆ, ಮಹಿಳೆಯರಿಗೆ ಮತ್ತು ಪುರುಷರಿಗೆ ಸಮಾನ ಕಾನೂನುಗಳ ಅನುಷ್ಪಾನವಾಗಬೇಕು ಎಂದು ಸೇವ್ ಇಂಡಿಯಾ ಫ್ಯಾಮಿಲಿಯ ಅಧ್ಯಕ್ತ ಅನಿಲ್ ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಮತನಾಡಿದ ಅವರು ಸಮಾಜದಲ್ಲಿ ಮಹಿಳೆ ಶಿಕ್ಷಣ, ಉದ್ಯೋಗ, ರಾಜಕೀಯ, ಸೇನೆ, ವಿಜ್ಞಾನ ಯಾವುದೇ ಕ್ಷೇತ್ರದಲ್ಲಾಗಲೀ ಪುರುಷರ ಸಮಾನ ಬೆಳೆದಿದ್ದಾಳೆ. ಸರಕಾರ ಮಹಿಳೆಯರ ಹಿತಾಸಕಿ ಕಾಪಾಡಲು ಐವತ್ತಕ್ಕೂ ಹೆಚ್ಚು ಕಾನೂನುಗಳನ್ನು ಜಾರಿಗೊಳಿಸಿದೆ. ಆದರೆ ಪರುಷರ ಹಿತಾಸಕ್ತಿ ಕಾಪಾಡುವ ಯಾವದೇ ಕಾನೂನುಗಳು ನಮ್ಮಲಿಲ್ಲ. ಮಹಿಳೆಯ ಮೇಲೆ ಪುರುಷರಿಂದ ಆಗುವ ದೌರ್ಜನ್ಯ ಗಳನ್ನು ಪ್ರಶ್ನಿಸಲು ಹಲವಾರು ಸಂಘ ಸಂಸ್ಥೆಗಳು ಕೂಡ ಹುಟ್ಟಿಕೊಂಡಿವೆ. ಆದರೆ ಪ್ರರುಷರ ಮೇಲೆ ಮಹಿಳೆಯರಿಂದ ಆಗುವ ದೌರ್ಜನ, ತಡೆಗಟಲು ಯಾರೂ ಬರುವುದಿಲ. ಮಹಿಳೆಯರ ಸುರಕ್ಷತೆಗಾಗಿ ಜಾರಿಯಾಗಿರುವ ಕಾನೂನುಗಳಂತೆ ಪರುಷರ ಸುರಕ್ಷತೆಗೂ

ರಾಷ್ಟ್ರೀಯ ಅಪರಾಧಗಳ ದಾಖಲೆಗಳ



ಸುದ್ದಿಗೋಷ್ಠಿಯಲ್ಲಿ ಇಂಡಿಯಾ ಫ್ಯಾಮಿಲಿಯ ಅಧ್ಯಕ್ಷ ಅನಿಲ್ ಒತ್ತಾಯಿಸಿದರು.

ಕಚೇರಿಯ ಪ್ರಕಾರ ವಿವಾಹಿತ ಮಹಿಳೆಯರಿಗಿಂತ ವಿವಾಹಿತ ಪುರುಷರು ಆತ್ಮಹತ್ಯೆಗೆ ಶರಾಣಗುತ್ತಿದ್ದಾರೆ. ಹಾಗಾಗಿ ಈಗ ಇರುವ ದೌರ್ಜನ್ಯ ಕಾನೂನಿಗೆ ನಂತೆ ತಿದ್ದುಪಡಿತರಬೇಕು. ಕಾನೂನಿಗೆ ಕೌಟಾಂಬಿಕ ಲಿಂಗಭೇದವಿಲ್ಲದಂತೆ ದೇಶದಲ್ಲಿನ ಕೌಟುಂಬಿಕ ವ್ಯವಸ್ಥೆ ಮತ್ತು ಕುಟುಂಬ ವ್ಯವಸ್ಥೆಯಲ್ಲಿ ಒಬ್ಬರಿಂದ ಕುಟುಂಬ ವ್ಯವಸ್ಥೆಯಲ್ಲಿ ಒಬ್ಬರಿಂದ ಮತ್ತೊಬ್ಬರು ಅನುಭವಿಸುವ ತೊಂದರೆ ಬಗ್ಗೆ ಸರಕಾರ ಊಹಾಪೋಹಾಗಳ ತಳಹದಿಯ ಮೇಲೆ ರಚಿಸಲಾಗಿರುವ ಕಾನೂನುಗಳನ್ನು ಸಂಶೋಧನೆ ನಡೆಸಿ ತಿದ್ದುಪಡಿ ಮಾಡಬೇಕು ಸಂಶೋಧನ ನಿಡಿಸಿ ಕಾಟುಂಬಿಕೆ ದೌರ್ಜನ್ಯಕ್ಕೆ ಸರಕಾರ ಅಥವಾ ಸರ್ವೋಚ್ಚ ನ್ಯಾಯಾಲಯ ಸಷ್ಟನ ನೀಡಬೇಕು. ವಿವಾಹಿತ ಪುರುಷರ ಆತ್ಮಹತ್ಯ ತಡೆಗಟ್ಟಲು ಸರಕಾರ ಕೂಡಲೇ ಕಾರ್ಯಕ್ರಮಗಳನ್ನು

ಎಸ್ಸಿ ಅಭ್ಯರ್ಥಿಗಳಿಗೆ ಭಾರಿ ವಾಹನ ಪರವಾನಗಿ ವಿತರಣೆ

ಅಭಿವೃದ್ಧಿ ಇಲಾಖೆ ತರಬೇತಿ ಕೇಂದ್ರದ ಹಾಗೂ ಪರಿಶಿಷ್ಟ ವರ್ಗಗಳ ಕಲಾಣ ವರ್ಗಗಳ ನಿರ್ದೇಶನಾಲಯದಿಂದ ಸಂಸೆಯ ಕೇಂದ್ರ ಕಚೇರಿಯಲ್ಲಿ ಭಾರಿ ವಾಹನ ತರಬೇತಿ ಹಾಗೂ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣ ಹಾಗೂ ಚಾಲನಾ ಪರವಾನಗಿ

ಬೆಂಗಳೂರು ಮಹಾನಗರ ಸಾರಿಗೆ ಸಂಸೆಯ ತರಬೇತಿ ಕೇಂದ್ರವು ಪ್ರತಿ ವರ್ಷ ತರಬೇತಿ ಸಂಸ್ಥೆಯ ತರಬೇತಿ ಕಾರ್ಯಕ,ಮ ನಡೆಸುತಿದೆ. ಸೇವೆಯಲ್ಲಿರುವ ಸಿಬಂದಿಗಳಿಗೆ ನೀಡುವುದರ ಜತೆಗೆ ಬಾಹ್ಯ ಅಭ್ಯರ್ಥಿಗಳಿಗೆ ಭಾರಿ ವಾಹನ ತರಬೇತಿ ಸಹಾ ನೀಡುತ್ತಾ ಬಂದಿದೆ. ಈ ತರಬೇತಿಯಲ್ಲಿ ಹಿರಿಯ ಅನುಭವಿ ಬೋದಕರಿಂದ ವಾಹನ ಚಾಲನೆ ತರಬೇತಿ



ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಬಿಎಂಟಿಸಿ ಅಧ್ಯಕ್ಷ ನಾಗರಾಜ ಯಾದವ್ ಪ್ರಮಾಣ ಪತ್ರ ಹಾಗೂ ಚಾಲನಾ ಪರವಾನಗಿ ವಿತರಿಸಿದರು.

ವಾಹನದ ತಂತ್ರಜ್ಞಾನ, ವಾಹನದಲ್ಲಿನ ಎಂಜಿನ್, ಗೇರ್ಬಾಕ್ಷಗಳ ಕಾರ್ಯವಿಧಾನ, ಇವುಗಳ ಸಣ್ಣ ಪ್ರಮಾಣದ ರಿಪೇರಿ ಬಗ್ಗೆಯೂ ತರಬೇತಿ ನೀಡಲಾಗುತದೆ. ಕೇವಲ ವಾಹನ ಚಾಲನೆ ಅಲ್ಲದೆ, ಸುರಕ್ತತೆ ಹಾಗೂ ಸಾಮಾಜಿಕ ಹೊಣೆಗಾರಿಕೆ ಅರಿತು ಸಮಾಜದಲ್ಲಿ ಉತಮ ಹಾಗೂ ಸುಶಿಕ್ಷಿತ ಸೃಷ್ಟಿಸುವುದು ಸಂಸ್ಥೆಯ ಗುರಿಯಾಗಿದೆ.

ಬಿಎಂಟಿಸಿ ಅಧ್ಯಕ್ಷ ನಾಗರಾಜ ಯಾದವ್ ಉಪಾಧ್ಯಕ್ತ ಗೋವಿಂದರಾಜು, ಬಿಎಂಟಿಸಿ ಉಪಾಧ್ಯಕ್ಷ 22,208,38 ವ್ಯವಸ್ಥಾಪಕ ನಿರ್ದೇಶಕ ವಿ.ಪೊನ್ನುರಾಜ್, ಬಿಎಂಟಿಸಿ ನಿರ್ದೇಶಕರು(ಭದ್ರತಾ ಮತ್ತು ಜಾಗೃತಿ) ನಿರ್ದೇಶಕ ಡಾ.ಎ.ಎನ್.ಪ್ರಕಾಶ್ಗೌಡ, ಪರಿಶಿಷ್ಟ ವರ್ಗಗಳ ಕಲ್ಯಾಣ ನಿರ್ದೇಶನಾಲಯದ ನಿರ್ದೇಶಕ ನೆಲಮಂಗಲ ಪ್ರಾದೇಶಿಕ ಸಾರಿಗೆ ಆಧಿಕಾರಿ ಲಿಂಗರಾಜು ಇದ್ದರು.

ಸಂಖೆ.: ಕೋನಪ್ಪಾಕೋ:ಬೂಉಬ:ಪ:ಪ.ಕಟಣೆ:40/2017-2018

ತೇಜನ್ ನೆಟ್ಎರ್ಕ್ಸ್ ಅಮಿಟೆಡ್

ಕೋನಪ್ಪನ ಅಗ್ರವಾರ ವಿಲೇಜ್, ಬೇಗೂರು ಹೋಬಳ, ಬೆಂಗಳೂರು-560 100, ಕರ್ನಾಟಕ, ಭಾರತ, ಚರ್ಮೀರೇಟ್ ಐಡೆಂಟಿಟಿ ನಂಬರ್: U72900KA2000PLC026980 ದೂರವಾಣೆ: +91 80 4179 4600 ಫ್ರಾಕ್: +91 80 2852 0201 ಇಮೇಲ್: corporate@tejasnetworks.com ವೆಬ್ಸ್ಟೆಟ್: www.tejasnetworks.co

ಸೆಪ್ಟೆಂಬರ್ 30, 2017ಕ್ಕೆ ಅಂತ್ಯಗೊಂಡ ತ್ರೈಮಾಸಿಕ ಮತ್ತು 6 ತಿಂಗಳ ್ ಅಪರಿಶೋಧಿತ ಕ್ರೋಢೀಕೃತ ಆರ್ಥಿಕ ಫಲಿತಾಂಶಗಳ ಸಾರಾಂಶ_{್ಣ ಲಕಗಳಲ್ಲಿ}

		ಸೆಪ್ಟೆಂಬರ್	ಸೆಪ್ಟೆಂಬರ್	ಸೆಪ್ಟೆಂಬರ್
ĕ,	ವಿವರಗಳು	30, 20176	30, 20176	
ಸಂ.	SSOTTO	ಅಂತ್ಯಗೊಂಡ	ಅಂತ್ಯಗೊಂಡ	ಅಂತ್ಯಗೊಂಡ
		ತ್ರೈಮಾಸಿಕ	6 ತಿಂಗಳು	ತ್ತೈಮಾಸಿಕ
1	ಕಾರ್ಯಾಚರಣೆಯಿಂದ ಬಂದ ಒಟ್ಟು ಆದಾಯ	22,260	44,641	22,622
2	ಅವಧಿಯ ನಿವ್ವಳ ಲಾಭ/(ನಷ್ಟ) (ತೆರಿಗೆಯ ಮುನ್ನ ಅಸಾಧಾರಣ ಮತ್ತು / ಅಥವಾ ಅಸಾಮಾನ್ಯ ಐಟಂಗಳು)	3,405	5,986	1,599
3	ತೆರಿಗೆಯ ಮುನ್ನ ಅವಧಿಯ ನಿವ್ವಳ ಲಾಭ/(ನಷ್ಟ) (ಅಸಾಧಾರಣ ಮತ್ತು / ಅಥವಾ ಆಸಾಮಾನ್ಯ ಐಟಂಗಳ ನಂತರ)	3,405	5,986	1,599
4	ತೆರಿಗೆಯ ನಂತರ ಅವಧಿಯ ನಿವ್ವಳ ಲಾಭ/(ನಷ್ಟ) (ಅಸಾಧಾರಣ ಮತ್ತು / ಅಥವಾ ಅಸಾಮಾನ್ಯ ಐಟಂಗಳ ನಂತರ)	2,687	4,731	1,599
5	ಆವಧಿಯ ಒಟ್ಟು ಸಮಗ್ರ ಆದಾಯ [ಅವಧಿಯ ಕ್ರೊಡೀಕೃತ ಲಾಭ / (ನಷ್ಟ) (ತೆರಿಗೆಯ ನಂತರ) ಮತ್ತು ಇತರೆ ಸಮಗ್ರ ಆದಾಯ (ತೆರಿಗೆಯ ನಂತರ)]	2,572	4,581	1,603
6	ಈಕ್ಷಿಟಿ ಶೇರು ಬಂಡವಾಳ	8,971	8,971	6,651
7	ಮೀಸಲುಗಳು (ಮರುಮೌಲೀಕೃತ ಮೀಸಲುಗಳನ್ನು ಹೊರುತಪಡಿಸಿ) ಹಿಂದಿನ ವರ್ಷದ ಪರಿಶೋಧಿತ ಬ್ಯಾಲೆನ್ಡ್ ಶೀಟ್ ನಂತೆ ತೋರಿಸಿರುವಂತೆ (ಟಿಪ್ಪಣಿ ನೋಡಿ 4)			
8	ಪ್ರತಿ ಷೇರಿನ ಗಳಿಕೆ (ರೂ. 10/– ಪ್ರತಿಯೊಂದಕ್ಕೆ) (ಮುಂದುವರಿದ ಮತ್ತು ಸ್ಥಗಿತಗೊಂಡ ಕಾರ್ಯಾಚರಣೆಗಳ)			
	(i) ಮೂಲ ₹	3.00	5.80	2.67
	(ii) ವಿಭಜಿತ ₹	2.84	5.46	2.67

. contrar material at the material of the treatment			ರೂ. ಲಕ್ಷಗಳಲ್ಲಿ
ವಿವರಗಳು		ಸೆಪ್ಟೆಂಬರ್ 30, 2017ಕ್ಕೆ ಅಂತ್ಯಗೊಂಡ 6 ತಿಂಗಳು	
ಾರ್ಯಾಚರಣೆಯಿಂದ ಬಂದ ಒಟ್ಟು ಲಾಭ	22,256	44,484	22,057
ತರಿಗೆಯ ಮೊದಲ ಲಾಭ	3,464	6,021	1,133
ತೆರಿಗೆಯ ನಂತರದ ಲಾಭ	2,747	4,767	1,133

ಮೇಲಿನ ಸಾರಸತ್ಯವು 2015ರ ಸೆಬಿಯ ನಿಯಂತ್ರಣಗಳ (ಲಿಸ್ಟಿಂಗ್ ಬಾಧ್ಯತೆ ಮತ್ತು ಘೋಷಣೆಗಳ ಅವಶ್ಯಕತೆಗಳು) 33ನೇ ನಿಯಂತ್ರಣದಡಿ ಸ್ಟಾಕ್ ಎಕ್ಕ್ ಚೀಂಚ್ನಲ್ಲಿ ಸಲ್ಲಿಸಲಾಗಿರುವ ತ್ರೈಮಾಸಿಕ ಆರ್ಥಿಕ ಫಲಿತಾಂಶ ವಿಸ್ತತ ನಮೂನೆಯ ಸಾರಾಂಶವಾಗಿದೆ. ಈ ತ್ರೈಮಾಸಿಕ ಆರ್ಥಿಕ ಫಲಿತಾಂಶಗಳ ಸೂರ್ಣ ನಮೂನೆಯು ಸ್ಟಾಕ್ ಎಕ್ಸ್ ಚೇಂಚ್ ವೆಬ್ ಸೈಟ್(ಗಳು) ಮತ್ತು ಕಂಪನಿಯ ವೆಬ್ ಸೈಟ್ vww.tejasnetworks.com ನಲ್ಲಿ ಲಭ್ಯವಿದೆ.

ಸೆಪ್ಷಂಬರ್ 30, 2017ಕ್ಕೆ ಕೊನೆಗೊಂಡ ಅವಧಿಯಲ್ಲಿ ಆದಾಯ ತೆರಿಗೆ ಇಲಾಖೆಯವರು ಆದಾಯ ತೆರಿಗೆ ಅಧಿನಿಯಮ 1961, ಸೆಕ್ಷನ್ ಸ್ಥಿಯದಲ್ಲಿ 30, 2017 ಕ್ಷಣವಾಗಿಗಾಡ ಅವ್ಯಯದ್ದು ಅವಾಯ ತಂಗ ಅರಾಯಯದಲ್ಲಿ ಅವಾಯ ತಂಗ ಅಭಿಯಾದ 1961, ಸ್ವರ್ಥ 132 ರಡಿ ಕ್ಷಮಗಳನ್ನು ಜರಾಗಿಸಿ ಕಂಪನಿಯ ಕೆಲವು ಬ್ಯಾಂಕ್ ಖಾತೆಗಳ ಮೇಲೆ ಮತ್ತು ಕೇವಣೆಗಳ ಮೇಲೆ ಪ್ರತಿಸಿಲಾಧಕಷ್ಟೆ ಹಾಲಿ ಮಾಡಿದರು ಆದಾಯ ತೆಂಗೆ ಇಲಾಖೆಯವರಿಗೆ, ಕಂಪನಿ ಮತ್ತು ಅವರ ಅಧಿಕಾರಿವರ್ಗರವರು ಸಂಚಾರ್ಣ ಸಹಯೋಗ ನೀಡಿದರು. ಪ್ರಶ್ನತ ದಿನಾಂತರಣೆ, ಪ್ರತಿಸಿಲಭಾಶಣ್ಣಿಯನ್ನು ಹಿಂಪಡೆಯಾಗಿದ್ದು, ಯಾವುದೇ ಬೇಡಿಕೆಯನ್ನು ಪ್ರಕ್ಷಾಸಿಸಲಾಗಿಲ್ಲ ತನ್ನ ಕೈಲ್ಕಳೇಕ್ಷತ ಫಲಿತಾಂತಗಳ ಮೇಲೆ, ಇಲಾಖೆಯ ನಡಾವರಗಳು ಯಾವುದೇ ರೀತಿಯ ಮಹತ್ವದ ಪರಿಣಾಮಗಳನ್ನು ಬೀರುವುದಿಲ್ಲವೆಯುವ . ಕಂಪೆನಿಯ ದೃಷ್ಟಿಕೋನವಾಗಿದೆ.

ಾರ್ಯದಲ್ಲಿ ಬ್ಲಿಕ್ಷದೀನಾರುಗಳು. 05ನೇ ಜುಲೈ 20,6 ದಿನಾಂಕದ ಸೆಬಿ ಸುತ್ತೋಲೆ ಅನ್ವಯ ಲಭ್ಯವಾದ ರಿಯಾಯಿತಿಗಳ ತರಸುಸಾರ, ಮೇಲ್ಕಾಣಿಸಲಾದ ವಿವರ "ರಿಸರ್ವ್, (ಎಡ್ಡಿ ಡಿಂಗ್ ರೀವಾಲ್ಕುಯೇಷನ್ ರಿಸರ್ವ್) – ಕಳೆದ ವರ್ಷದ ಪರಿತೋಧಿತ ಬ್ಯಾಲೆನ್ಫೌರೀಟ್ ನಲ್ಲಿ ಕಾಣಿಸಿದಂತೆ, ಕಾಯ್ದಟ್ಟ ಮೀಸಲುಗಳು (ಪುನರ್ ಮೌಲ್ಯಾಂಕನ ಮೀಸಲು ಹೊರತುಪಡಿಸಿದಂತೆ)" ಘೋಷಿತಗೊಂಡಿರುವುದಿಲ್ಲ.

5. 25 ನೇ ಅಕ್ಟೋಬರ್ 2017ರಂದು ನಡೆದ ತನ್ನ ಸಭೆಯಲ್ಲಿ ಅಡಳಿತ ಮಂಡಳಿಯು, ನಾಮನಿರೇಶನ ಮತ್ತು ಸಂಭಾವನಾ ಸಮಿತಿಯ ಶಿಫಾರಸ್ಸಿನ ಮೇರೆಗೆ, ಹೊಸ ನೌಕರರಿಗೆ 26,799 ರೈಕ್ಟ್ರೆಡ್ ಸ್ಥಾಕ್ ಯುನಿಟ್ಸ್ಗಳ (ಆರ್ಎಸ್ಯಯ) ನೀಡಿಕೆಯನ್ನು ಅನುಮೋದಿಸಿತು.

ಮಂಡಳಿಯ ನಿರ್ದೇಶಕರುಗಳ ಪರವಾಗಿ ಸಹಿ/-ಸಂಜಯ್ ನಾಯಕ್

ದಿನಾಂಕ: ಅಕ್ಟೋಬರ್ 25, 2017

ವ್ಯವಸ್ಥಾಪಕ ನಿರ್ದೇಶಕರು & ಮುಕಾಅ (DIN: 01049871)

ನಕ್ಷೆ ನೀಡುವಂತೆ ಆಯುಕ್ತರಿಗೆ ನಿರ್ದೇಶನ

ಬೆಂಗಳೂರು: ಮಂಗಳೂರಿನ ಬಿಲ್ಮ ಗ್ರಾಮದ ನಿವಾಸಿ ಹೇಮಂತ್ ಎಂಬುವವರಿಗೆ ವಸತಿ ಕಟ್ಟಡ ನಿರ್ಮಾಣಕ್ಕೆ ನಕ್ಕೆ ಮಂಜೂರು ನೀಡದೇ ಅಲ್ಲಿನ ಗ್ರಾಮ ಪಂಚಾಯಿತಿ ವಿಳಿಂಬ ಕುರಿತು ಮಾಡುತಿರುವುದರಿಂದ, ದಾಖಲೆಗಳೊಂದಿಗೆ ನ.8 ರಂದು ಹೈಕೋರ್ಟ್ ಮಿದ್ದು ಹಾಜರಾಗಿ ವಿವರಣೆ ನೀಡುವಂತೆ ಮಂಗಳೂರು ಸಹಾಯಕ ಆಯುಕ್ತ, ತಹಸೀಲ್ದಾರ್ ಮತ್ತು ಬಿಲ್ಲ ಗ್ರಾಪಂ ಪಿಡಿಒಗೆ ಹೈಕೋರ್ಟ್ ನಿರ್ದೇಶಿಸಿದೆ.

ಹೃಕಾರ್ಣಾ ನಿರ್ದೇಶಿಸಿದೆ. ಗ್ರಾ.ಪಂ ಸಾಮಾನ್ಯ ಸಭೆಯಲ್ಲಿ ವಸತಿ ಕಟ್ಟಡ ನಿರ್ಮಾಣಕ್ಕೆ ತಮಗೆ ನಕ್ಷೆ ಮಂಜೂರು ನೀಡದಿರಲು ನಿರ್ಣಯ ಕೈಗೊಂಡಿರುವುದು ಹಾಗೂ ನಕ್ಷೆ ಮಂಜೂರು ನೀಡದ ಕಾರ್ಯಕಾರಿ ಅಧಿಕಾರಿಯ ನಿಲುವು ಪ್ರಶ್ನಿಸಿ ಹೇಮಂತ್ ಶೆಟ್ಟಿ ಎಂಬುವರು ಹೈಕೋರ್ಟ್ ಗೆ ತಕರಾರು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆಯು ಬುಧವಾರ ನ್ಯಾಯಮೂರ್ತಿ ವಿನೀತ್ ಕೋಠಾರಿ ಅವರಿದ್ದ ಪೀಠದಲ್ಲಿ

ಹೇಮಂತ್ ಶೆಟ್ಟಿಯ ತಂದೆಗೆ ಬಿಲ್ಮ ಗ್ರಾಪಂ ಸರ್ವೇ ನಂ 83ರಲ್ಲಿ ಮಂಜೂರಾಗಿದ್ದ ನಿವೇಶನವನ್ನು ಹಿಂದೆಯೇ ರದ್ದು ಮಾಡಲಾಗಿದೆ ಎಂದು ಕಳೆದ ವಿಚಾರಣೆ ವೇಳೆ ಪಂಚಾಯಿತಿ ಪಿಡಿಒ ಅರ್ಜಿಗೆ ಆಕೇಪಣೆ ಸಲಿಸಿ ತಿಳಿಸಿದರು. ಇದಕೆ ವಿರೋಧ ವ್ಯಕ್ತಪಡಿಸಿದ ಅರ್ಜಿದಾರರ ಪರ ವಕೀಲರು, ನಿವೇಶನ ಮಂಜೂರು ರದ್ದಾಗಿರುವ ಬಗ್ಗೆ ದಾಖಲೆಯೇ

ನಕಲಿ ದಾಖಲೆ ಹೈಕೋರ್ಟ್ ಬೇಸರ

ನಿವೇಶನ ಮಂಜೂರು ರದಾಗಿದೆ ಎಂದು ಪಿಡಿಒ ನಕಲಿ ದಾಖಲೆಗಳನ್ನು ಹೈಕೋರ್ಟ್ ಗೆ ಸಲ್ಲಿಸಿರುವ ಬಗ್ಗೆ ತಿಳಿದ ಹೈಕೋರ್ಟ್ ಬೇಸರ ವ್ಯಕ್ತಪಡಿಸಿತು. ಕಟ್ಟಡ ನಕ್ಷೆ ಮಂಜೂರು ಮಾಡಲು ಇಷ್ಟೆಲ್ಲಾ ಬೆಳವಣಿಗೆಗಳು ನಡೆಯುತ್ತಿರುವುದೇಕೆ ಹಾಗೂ ಪ್ರಕರಣದಲ್ಲಿ ಏನು ನಡೆಯುತ್ತಿದೆ? ಎಂದು ಪೀಠ ಖಾರವಾಗಿ ನುಡಿಯಿತು. ಪ್ರಕರಣದ ಈ ಎಲ್ಲ ಸಂಗತಿಯನ್ನು ಗಮನಸಿದರೆ ಗುಪವಾಗಿ ಏನೋ ನಡೆಯುತ್ತಿರುವಂತೆ ಕಾಣುತಿದೆ ಎಂದು ಪೀಠ ತಿಳಿಸಿತು. ಅರ್ಜಿಯ ಈ ಹಿಂದಿನ ವಿಚಾರಣೆಯ ವೇಳೆ ಮಂಗಳೂರು ಜಿಪಂ ಸಿಇಒ ಮತ್ತು ಕಾರ್ಯಕಾರಿ ಅಧಿಕಾರಿ ಪರ ವಿಚಾರಣೆಗೆ ಹಾಜರಾಗಿದ್ದ ವಕೀಲರೇ, ಈ ಬಾರಿಯೂ ಪಿಡಿಒ ಪರ ವಾದಿಸುತ್ತಿರುವುದಕ್ಕೆ ನ್ಯಾಯಮೂರ್ತಿಗಳು ಬೇಸರ ವೃಕ್ತಪಡಿಸಿ, ವಕೀಲರ ಸಮೇತ ಸರಕಾರಿ ಅಧಿಕಾರಿಗಳನ್ನು ತನಿಖೆ ನಡೆಸುವಂತೆ ಸಿಬಿಐಗೆ ಆದೇಶ ನೀಡಲಾಗುವುದು ಎಂದು ಎಚ್ಚರಿಕೆ

ಕೋಲಾರ ನಗರಾಭಿವೃದ್ಧಿ ಪ್ರಾಧಿಕಾರ, ಡಿ. ದೇವರಾಜ ಅರಸು ಬಡಾವಣೆ, ಟಮಕ, ಕೋಲಾರ-563103. ದೂ: 08152-243142, ಇ-ಮೇಲ್: kudakolar@gmail.com

ದಿನಾಂಕ: 21 10 2017

ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನೆ ಕಾಯ್ದೆ-1961ರ ಕಲಂ-69(2) ರನ್ವಯ ಹಾಗೂ 14(ಎ)ರನ್ವಯ ಈ ಕೆಳಕಂಡ ಭೂ ಮಾಲೀಕರುಗಳು ಕೋಲಾರ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಸರ್ಕಾರದಿಂದ ಅನುಮೋದನೆಯಾಗಿರುವ ಮಹಾಯೋಜನೆಯಲ್ಲಿ (ಪ-1) (ಅಂತಿಮ) ಕಾಯ್ದಿರಿಸಿರುವ ಭೂ ಉಪಯೋಗದ ಬದಲಾವಣೆಗೆ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿರುತ್ತಾರೆ. ಆದುದರಿಂದ ಅರ್ಜಿದಾರರ ಮನವಿಯಂತೆ, ಭೂ ಉಪಯೋಗ ಬದಲಾವಣೆ ಮಾಡುವ ಸಂಬಂಧ ಸಾರ್ವಜನಿಕರಿಂದ ಸಲಹೆ/ಆಕ್ರೇಷಣೆಗಳನ್ನು ಆಹ್ವಾನಿಸಲಾಗಿದೆ. ಈ ಸಂಬಂಧ ಸಲಹೆ/ಆಕ್ಷೇಪಣೆಗಳದ್ದಲ್ಲಿ ಈ ಪತ್ರಿಕಾ ಪ್ರಕಟಣೆಯಾದ 15 (ಹದಿನೈದು) ದಿನದೊಳಗೆ ಆಯುಕ್ತರು, ನಗರಾಭಿವೃದ್ಧಿ ಪ್ರಾಧಿಕಾರ, ಕೋಲಾರ ಇವರಿಗೆ ''ಲಿಖಿತ ರೂಪದಲ್ಲಿ ಮಿದ್ದಾಗಿ, ಅಥವಾ ನೋಂದ್ರಾಯತ ಸ್ವೀಕೃತ ಅಂಚೆ'' ಮೂಲಕ ಸಲ್ಲಿಸಲು ಕೋರಲಾಗಿದೆ. ನಿಗದಿತ ದಿನಾಂಕದ ನಂತರ ಬಂದ ಅಕ್ಕೇಪಣಾ ಅರ್ಜಿಗಳನ್ನು ಈ ಕಛೇರಿಯಲ್ಲಿ ಪರಿಗಣಿಸಲಾಗುವುದಿಲ್ಲ.

ಕ್ರ. ಸಂ.	ಅರ್ಜಿದಾರರ ಹೆಸರು	ಹೋಬಳಿ	ಳ ಗ್ರಾಮ	x.50.	ವಿಸ್ತೀರ್ಣ	ಚಕ್ಕುಬಂದಿ				ಮಹಾಯೋಜನೆ ಕಾಯಿರಿಸಿರುವ	ಭೂ ಉಪಯೋಗ ಬದಲಾವಣೆಗೆ
						ಉತ್ತರ	ದಕ್ಷಿಣ	ಪೂರ್ವ	ಪಶ್ಚಿಮ	ಭೂ ಉಪಯೋಗ	ಕೋರಿರುವ ಉದ್ದೇಶ
1	ಶ್ರೀ ನಜೀರ್ ಖಾನ್ ಬಿನ್ ಮೆಹಬೂಬ್ ಖಾನ್	ಕಸಬಾ	ಟಮಕ	60/1, 60/1, 60/1, 60/1, 53/1\omega, 53/2 53/1\omega, 53/2	01ಎ-9 1/2 ಗುಂಟೆ	ಕಾಲುವೆ	ಎಂ.ಬಿ. ರಸ್ತೆ	ಸ.ನಂ. 61ರ ಉಳಿಕೆ ಜಮೀನು	ಸ.ನಂ.53ರ ಉಳಿಕೆ ಜಮೀನು	ಕೈಗಾರಿಕೆ ಮತ್ತು ವಾಣಿಜ್ಯ 14(ಎ)	ವಸತಿ
2	ಶ್ರೀ ಟಿ.ಎ. ಕೃಷ್ಣೇಗೌಡ ಬಿನ್ ವೆಂಕಟೇಶಪ್ಪ	ಕಸಬಾ	ಖಾದ್ರಿಪುರ	71/4	0ಎ-01 1/4 ಗುಂ	ಬ್ಲಾಕ್-01 ಇದೇ ಜಮೀನಿನಲ್ಲಿ ಬಿಟ್ಟಿರುವ ರಸ್ತೆ	ಮುನಿಯಪ್ಪ ನವರ ಸ್ವತ್ತು	ಬ್ಲಾಕ್-01	ಬ್ಲಾಕ್-01 ನಾರಾಯಣಪ್ಪನ ಸ್ವತ್ತು	ಉದ್ಯಾನವನ 69(2)	ವಸತಿ
3	ಶ್ರೀ ಅತಾವುಲ್ಲಾಖಾನ್ ಬಿನ್ ಬಕ್ಕುಸಾಬ್	ಕಸಬಾ	ಬಾರಾಂಡಹಳ್ಳಿ	32/3	0ಎ-28 ಗುಂ	ಲಾಹಿ-2	లాడ-31	ರಸ್ತೆ	ಲಾಹಿ-4	ಕೃಷಿ 14(ಎ)	ವಾಣಿಜ್ಯ
4	ಶ್ರೀ ಅತಾವುಲ್ಲಾಖಾನ್ ಬಿನ್ ಬಕ್ಟುಸಾಬ್	ಕಸಬಾ	ಕೋಡಿ ಕಣ್ಲೂರು	171/2	02ಎ- 16 ಗುಂ	ಮೂರಾಂಡಹಳ್ಳಿ	ಗೋಪಾಲಪ್ಪ ನವರ ಜಮೀನು	ಸರ್ಕಾರಿ ರಸ್ತೆ	ಗಲ್ಪೇಟೆ ವೆಂಕಟರಾಮಣ್ಣ ರವರ ಜಮೀನು	ಕೃಷಿ 14(ಎ)	ವಾಣಿಜ್ಯ
5	ಶಿ.ೀಮತಿ ಅರುಣ ಪ.ಕಾಶ್	ಕಸಬಾ	ಅಮೇರಹಳಿ	ಖಾತಾ ನಂ.	9.14x	ನಿವೇಶನ ಸಂ.	30 ಅಡಿಗಳ	ನಿವೇಶನ	ಕೋಲಾರ-	ಸಾರ್ವಜನಿಕ ಮತು	ವಾಣಿಜ.